



**AERO INDIA**

ವಿಶ್ವವಿದ್ಯಾಲಯದ ಹಂಸ್‌ರಾಜ್ ಕಾಲೇಜಿನಲ್ಲಿ ಪದವೀಧರಳಾಗಿ, ಗುಂಜನ್ ಏರ್‌ಫೋರ್ಸ್ ಅಕಾಡೆಮಿಗೆ ಅರ್ಜಿ ಹಾಕಿದಾಗ ತಂದೆ ತಾಯಿಯಿಗೆ ಅದು ಅಚ್ಚರಿಯ ವಿಷಯವೇನೂ ಆಗಿರಲಿಲ್ಲ. ಗುಂಜನ್ ಅವರ ಅಣ್ಣ ಅದಾಗಲೇ ಭೂಸೇನೆಗೆ ಸೇರಿದ್ದರು.

**ನೆಲಬಿಟ್ಟ ಕನಸುಗಳು**

1995ರ ಜನವರಿ 15ರಂದು ಗುಂಜನ್ ಹೈದರಾಬಾದಿನ ದುಂಡಿಗಲ್‌ನ ಏರ್‌ಫೋರ್ಸ್ ಅಕಾಡೆಮಿಗೆ ಸೇರಿದರು. ಅವರ ಕೋರ್ಸ್‌ನಲ್ಲಿ ಅವರೊಡನೆ ಮತ್ತೆ ಆರು ಮಂದಿ ಮಹಿಳಾ ಕ್ಯಾಡೆಟ್‌ಗಳಿದ್ದರು.

ಮೊದಲೆರಡು ತಿಂಗಳ ತರಬೇತಿ ದೈಹಿಕ ಹಾಗೂ ಮಾನಸಿಕವಾಗಿಸದ್ಯಥರಾಗುವತ್ತ ಕೇಂದ್ರೀಕರಿಸಿತ್ತು. ಹಾರಾಟದ ತರಬೇತಿ ಆ ಅವಧಿಯಲ್ಲಿ ಇರಲಿಲ್ಲ. ಬೆಳಗ್ಗೆ ನಾಲ್ಕುವರೆಗೆ ಎದ್ದು, ಐದೂವರೆಗೆ ದೈಹಿಕ ತರಬೇತಿಗೆ ತೊಡಗುತ್ತಿದ್ದರು. ಏಳುಗಂಟೆಗೆ ಉಪಾಹಾರ. ಅದರ ನಂತರ ತರಗತಿಗಳಲ್ಲಿ ಹಾಜರಿರಬೇಕು. ಮಧ್ಯಾಹ್ನ ಊಟವಾದ ನಂತರ ಸೀನಿಯರ್‌ಗಳೊಡನೆ ಸೆಷನ್ ಇರುತ್ತಿತ್ತು. ಏರು ಮಧ್ಯಾಹ್ನ 4.30ಕ್ಕೆ ಆಟದ ಸಮಯ. ಅವೆಲ್ಲವೂ ಕಡ್ಡಾಯ. ಸಂಜೆ ಏಳರಿಂದ ಎಂಟು ಗಂಟೆಯವರೆಗೆ, ತಮ್ಮ ಕ್ಯಾಬಿನ್ ಬಾಗಿಲು ತೆರೆದಿಟ್ಟು ಓದಬೇಕಿತ್ತು. ಏಳು ಗಂಟೆಯ ಹೊತ್ತಿಗೆ ಎಷ್ಟು ಸುಸ್ತಾಗಿರುತ್ತಿದ್ದರು ಎಂದರೆ ಕುಸಿದು ಬೀಳುವ ಸ್ಥಿತಿ. ಆದರೆ ಇನ್‌ಸ್ಟ್ರಕ್ಟರ್, ರಾಂಡ್

ಹೊಡೆಯುತ್ತಾ 'ಪುಸ್ತಕದಲ್ಲಿ ಮುಖ ತೂರಿಸಿ ಮಲಗಿಲ್ಲ' ಎಂದು ಖಾತ್ರಿ ಮಾಡಿಕೊಳ್ಳುತ್ತಿದ್ದರು. ಸೇನೆಯಲ್ಲಿ ಪ್ರತಿ ಕೆಲಸಕ್ಕೂ ಬೇರೆ ಬೇರೆಯಾದ ಉಡುಪು. ಅವನ್ನು ಬದಲಾಯಿಸುವುದೇ ಒಂದು ಕೆಲಸ.

ಸೀನಿಯರ್ ಜೊತೆಯ ಸೆಷನ್ ಸ್ವಲ್ಪ ಬೇಜಾರಿನದಾಗಿರುತ್ತಿತ್ತು. ಕಾರಣ ಅವರ ರ್ಯಾಗಿಂಗ್. 'ಎರಡೇ ನಿಮಿಷದಲ್ಲಿ ಉಡುಪು ಬದಲಿಸಿ



'ಸುಧಾ' ಪತ್ರಿಕೆಯಲ್ಲಿ (1993) ಪ್ರಕಟವಾದ ಮಹಿಳಾ ವೈಮಾನಿಕರನ್ನು ಕುರಿತ ಲೇಖನ.

ಹಾಜರಿರಲು' ಹೇಳುತ್ತಿದ್ದರು. ಕ್ಯಾಬಿನ್‌ಗೆ ಓಡಿ ಹಾಕಿದ ಉಡುಪು ಬಿಚ್ಚಿ, ಇನ್ನೊಂದು ಉಡುಪು ತೊಟ್ಟು ಬರಲು ಎರಡು ನಿಮಿಷದ ಅವಧಿ ಸಾಲುತ್ತಿರಲಿಲ್ಲ. ಅದಕ್ಕಾಗಿ ಶಿಕ್ಷೆ ಕಾದಿರುತ್ತಿತ್ತು. ನಂತರದ ವರ್ಷಗಳಲ್ಲಿ ಬಂದ ಹಾದಿಯನೊಮ್ಮೆ ಹಿಂದೆ ತಿರುಗಿ ನೋಡಿದ ಗುಂಜನ್ ಹೇಳಿದ್ದರು: 'ಎರಡೇ ನಿಮಿಷದಲ್ಲಿ ಉಡುಪು ಬದಲಿಸಬೇಕೆಂದು ವಿಧಿಸುತ್ತಿದ್ದ ಆ ರ್ಯಾಗಿಂಗ್ ತನಗೆ ರೆಕಾರ್ಡ್ ಟೈಮ್‌ನಲ್ಲಿ ಉಡುಪು ಬದಲಿಸುವುದನ್ನು ಕಲಿಸಿತ್ತು. ಅಪಾಯದಲ್ಲಿ ಸಿಲುಕಿದ ವ್ಯಕ್ತಿಯನ್ನು ಕಾಪಾಡಿ ಕರೆತರುವ 'ರೆಸ್ಕ್ಯೂ ಮಿಷನ್'ಗೆ ಹಾರಬೇಕಾದ ಕರೆ, ರಾತ್ರಿ ಮಲಗಿದ್ದಾಗ ಬಂದರೂ ತಟ್ಟನೆ ಎದ್ದು ಕೆಲವೇ ಕ್ಷಣಗಳಲ್ಲಿ ಹಾರಾಟದ ಉಡುಪನ್ನು ತೊಟ್ಟು ಟಾರ್‌ಮ್ಯಾಕ್‌ನಲ್ಲಿ ಇರಲು ಸಾಧ್ಯವಾಗುವಂತೆ ಮಾಡಿತ್ತು. ರೆಸ್ಕ್ಯೂ ಮಿಷನ್‌ನಲ್ಲಿ ಕೆಲವು ನಿಮಿಷಗಳು ಕೂಡಾ ಸಾವು ಬದುಕಿನ ವ್ಯತ್ಯಾಸವನ್ನು ಮಾಡಬಲ್ಲವು'.

ತರಬೇತಿ ಸುಲಭವಿರಲಿಲ್ಲ. ಬಹಳ ಕಠಿಣವಿತ್ತು. ಅಕಾಡೆಮಿ ಬಲು ಶಿಸ್ತಿನ ಜಾಗ. ಸಮಯ ಪ್ರಜ್ಞೆ ಬಲು ಮುಖ್ಯವಾದದ್ದು. ಜೊತೆಗೆ ಸೀನಿಯರ್-ಜೂನಿಯರ್ ಕಲ್ಚರ್ ಅರ್ಥ ಮಾಡಿಕೊಳ್ಳಬೇಕಿತ್ತು. ತಮಗಿಂತ ಸೀನಿಯರ್‌ಗಳನ್ನು ಎಷ್ಟೇ ಬಾರಿ ಹಾದುಹೋದರೂ, ಅಷ್ಟೂ ಬಾರಿ ಸೆಲ್ಫ್‌ಹೆಟ್ ಹೊಡೆಯಲೇಬೇಕು. ಈ ಅಕಾಡೆಮಿಯ ತರಬೇತಿಯೆಲ್ಲವೂ ಕ್ಯಾಡೆಟ್‌ಗಳನ್ನು ಮಾನಸಿಕ ಹಾಗೂ ದೈಹಿಕವಾಗಿ ಸಬಲರನ್ನಾಗಿ ಸದ್ಯಥರನ್ನಾಗಿ ಮಾಡುವ ಪ್ರಕ್ರಿಯೆಯಾಗಿತ್ತು. ಅಕಾಡೆಮಿಯಲ್ಲಿ

ಗುಂಜನ್ ಸಕ್ಸೇನಾ